#### **AUTOMOTIVE AXLES LIMITED**

15th July 2022

The BSE Limited

Phiroze Jeejeebhoy Towers Dalal Street Mumbai – 400 001

Scrip Code: 505010

**National Stock Exchange Limited** 

Exchange Plaza, Plot No. C/1, G- Block Bandra (E)

Mumbai – 400 051

**Scrip Code: AUTOAXLES** 

**Attn: Listing Department** 

Dear Sir/Madam,

Sub: Newspaper Advertisement regarding 41st Annual General Meeting of the Company.

Pursuant to Regulation 30, Regulation 44 and Regulation 47 of SEBI (Listing Obligations and Disclosure Requirements) Regulations, 2015 and in compliance with General Circular No. 2/2022 and General Circular No. 20/2020 dated May 05, 2022 and May 05, 2020 respectively, issued by the Ministry of Corporate Affairs, and Circular SEBI/HO/CFD/CMD2/CIR/P/2022/62 dated May 13, 2022 issued by SEBI, please find enclosed herewith Newspaper Advertisement published in the Financial Express (English) and The Andolana (Kannada) newspapers on 15th July 2022 regarding information provided to shareholders regarding sending of Notice and Annual Report in electronic mode to the registered e-mail ID's, Book Closure and Remote E-Voting of 41st Annual General Meeting scheduled to be held on Friday, August 5, 2022 at 3:00 P.M (IST) through Video Conferencing/Other Audio Visual Means.

The above information is also available on the Company's Website at www.autoaxle.com

This is for your information and records.

MYSUR

Thanking you,

Yours Truly,

For Automotive Axles Limited

Debadas Panda Company Secretary

**Encl: As Above** 

Regd. Office & Mysuru Unit:

Hootagalli Industrial Area, Off Hunsur Road, Mysuru – 570 018, Karnataka, India Telephone : 91-821-719 7500, Fax : 91-821-2402451

 ${\sf Email:} \underline{{\sf sec@autoaxle.com}}, {\sf Website:} \underline{{\sf www.autoaxle.com}}$ 

CIN: L51909KA1981PLC004198

ISO 9001:2015 / IATF 16949 : 2016, EMS : ISO : 14001:2015 & OHSAS : ISO : 45001 : 2018





# Securitisation could become big funding source for NBFCs

Securitisation volume grew by 70% to ₹35,000 cr in the first quarter, a Crisil report said

**FE BUREAU** Mumbai, July 14


NON-BANKING FINANCE **COMPANIES** (NBFCs) are likely to rely on securitisation as a funding source led by higher volumes, which will lead to increased disbursements by non-banks after a slowdown. Banks can also improve their retail and priority sector targets through securitisation, Crisil said in a report.

Securitisation volume grew by 70% to ₹35,000 crore in the first quarter of the current financial year led by higher participation from public and private sector banks along with other financial institutions. Foreign financial institutions, including banks, acquired 17% of all assets securitised. A stable market environment could mean deeper participation by other large investors, including foreign institutions and mutual funds, the agency said.

Additionally, the base effect caused by low volumes last fiscal due to the second wave also led to sharper growth in Q1FY23.The growth in securitisation volumes would have been higher if not for higher interest rates, which prompted divergent yield expectations among NBFCs and banks, the ratings agency said.

"More than 80 non-bank entities being present in the market in the first quarter, up from 50 last fiscal, indicates strong comfort originators have with the securitisation process. Market activity in the past quarter also reflected the diversity of various asset classes across secured and unsecured loan categories," Krishnan Sitaraman, senior director and deputy chief ratings officer of CRISIL Ratings, said.

Mortgage-backed securitisation (MBS) loans comprised 45% of the total volume compared with 53% in the previous yearwhile asset-backed securitisation (ABS) comprised the balance. Within the ABS category, commercial vehicle loans comprised 49%, and microfinance 20% of transaction value, with many underlying loans eligible for priority sector lending classification.



he 28th Annual General Meeting ("AGM") of the members of Metal Coatings (India) Limited ("the Company") will be he hrough Video Conferencing ("VC") / Other Audio Visual Means ("OAVM") on Wednesday, the 17th August, 2022 at 12:3 .m., Indian Standard Time in compliance with all applicable provisions of the Companies Act, 2013 and the Rules made ereunder, read with Circular No.14/2020 dated 08th April, 2020, Circular No.17/2020 dated 13th April, 2020, Circular No 0/2020 dated 05th May, 2020 and Circular No. 02/2021 dated 13th January, 2021 and 02/2022 dated 5th May, 2022, a EBI Circular No. SEBI/HO/CFD/CMD2/CIR/P/2022/62 dated 13th May, 2022 and other applicable circulars issued by th inistry of Corporate Affairs, and Securities and Exchange Board of India, (hereinafter collectively referred to as "Releva rculars"), to transact the business set out in the Notice of AGM compliance with the relevant circulars, the electronic copies of the Notice of the AGM and the Annual Report for the

nancial year 2021-22, will be sent only by electronic mode to all the members of the Company whose email address ar

gistered with the Company/ Depository Participant(s). The aforesaid documents will also be available on the Company' ebsite at www.mcil.net. Stock Exchange's website at www.bseindia.com and on the website of Company's Registrars ar ansfer Agents. Link Intime India Private Limited ("LIIPL") at https://instavote.linkintime.co.in. embers holding shares in physical mode and who have not updated their email addresses, are requested to update the nail addresses by writing to the Company at cs@mcilindia.net along with the copy of the signed request letter mentioning / her folio number along-with self attested copy of the PAN card and any one document i.e. Driving License, Electio Passport or AADHAAR Card. Members holding shares in dematerialised mode, who have not registers

mbers can cast their vote(s) on the business as set out in the notice of the AGM through electronic means ("e-Voting ne Company has engaged LIIPL to provide to the members, the facility of remote e-Voting and the facility of joining tending AGM through VC/OAVM and e-Voting at the AGM. The process and manner of remote e-Voting, joining/attendin he AGM through VC/OAVM and e-Voting at AGM, for members holding shares in demat form or physical form and for embers who have not registered their email address, has been provided in the Notice of AGM. The members attendin he AGM through VC/OAVM, who have not cast their vote through remote e-Voting, shall be allowed to vote throug

otice is hereby given that the Register of Members and Share Transfer Books of the Company shall remain closed froi hursday, 11h August, 2022 To Wednesday, 17h August, 2022 (both days inclusive) for the purpose of AGM.

Company Secretary & Compliance Office

### AUTOMOTIVE AXLES LIMITED

CIN:L51909KA1981PLC004198 Regd. Office: Hootagalli Industrial Area, Off Hunsur Road, Mysuru, Karnataka - 570 018. Tel - 0821 - 7197500 E-Mail ID: sec@autoaxle.com Website : www.autoaxle.com

#### NOTICE OF 418 ANNUAL GENERAL MEETING. BOOK CLOSURE & REMOTE E-VOTING

NOTICE IS HEREBY given that the 41" Annual General Meeting (AGM) of the Company is scheduled to be held on Friday, 5th August 2022 at 3.00 P.M (IST at the Registered Office of the Company at Hootagalli Industrial Area, Of Hunsur Road, Mysuru, Karnataka- 570 018 through video conference (VC). Other Audio Video Visual Means (OAVM) to transact the business as set out in the Notice of the meeting dated May 17, 2022. The company has dispatched the notice of AGM on 14th July, 2022 through electronic mode to members whose e-mail address are registered with the company/depositories i accordance with the General Circular nos. 14/2020 dated April 8, 2020 17/2020 dated April 13, 2020, 20/2020 dated May 5, 2020, 02/2021 dated January 13, 2021, 21/2021 dated December 14, 2021 and 2/2022 dated May 5, 2022 issued by the Ministry of Corporate Affairs and SEBI Circular dated May 12, 2020, January 15, 2021 & May 13, 2022 ('SEBI Circulars'). The Annual Report for the Financial Year 2021-22, including the Notice of the AGM is available and can be downloaded from the company's website http://www.autoaxle.com and the website of National Securities Depository Limited (NSDL) at <a href="https://www.evoting.nsdl.com">https://www.evoting.nsdl.com</a>

Pursuant to the provisions of Section 108 of the Companies Act, 2013, Rule 20 of the Companies (Management and Administration) Rules, 2014 as amended from time to time ('Rules') and Regulation 44 of SEBI (Listing Obligations and Disclosure Requirements) Regulations, 2015, the Company has made arrangements with National Securities Depositories Limited (NSDL) to provide e-voting facility for voting on the resolutions at the AGM The detailed process for participating in the e-voting is available in the AGN Notice. Members holding shares on the cut-off date being July 29, 2022 either physical or in dematerialized form may cast their vote electronically. A person whose name is recorded in the register of members or in the register of beneficial owners maintained by the depositories as on the cut-off date only shall be entitled to avail the facility of remote e-voting as well as voting in the

The remote e-voting period commences on August 2, 2022 at 9.00 A.M. (IST) and ends on August 4, 2022 at 5.00 P.M. (IST). During this period, Members may caste the vote electronically. The remote e-voting shall not be allowed beyond the said date and time and the remote e-voting module shall be disabled by NSDL thereafter. The Members, who shall be present in the AGM through VC/OAVM facility and have not cast their votes on the Resolutions through Remote e-voting and are otherwise not barred from doing so, shall be

eligible to vote through the e-voting system during the AGM. The Members who have cast their votes by Remote e-voting prior to the AGM may also attend/participate in the AGM through VC/OAVM but shall not be entitled to cast their votes again.

Any person, who acquires the shares and becomes the members of the Company after the dispatch of the Notice electronically and holds the shares as on the cut-off date, may obtain the login id and password by sending request to evoting@nsdl.co.in. However if he/she is already registered with NSDL for Remote e-voting then he/she can use his/her existing User ID and Password for casting the vote

Members are requested to carefully read all the Notes set out in the Notice of the AGM and in particular, instructions for joining the AGM, manner of casting votes through remote e-voting / e-voting during the AGM and instructions on tax deductible at source on dividend.

In case of any queries, you may refer the Frequently Asked Questions (FAQs) for Shareholders and e-voting user manual for Shareholders available at the download section of www.evoting.nsdl.com or call on toll free no. 1800 1020 990 and 1800 22 4430 or send a request to Ms. Soni Singh Assistant Manager at evoting@nsdl.co.in.

The details of the AGM are available on the website of the company http://www.autoaxle.com/, NSDL at https://www.evoting.nsdl.com, BSE at www.bseindia.com and National Stock Exchange of India Limited at www.nseindia.com.

By Order of the Board of Directors

Date : 14th July, 2022 Place : Mysuru

For Automotive Axles Limited Debadas Panda Company Secretary



17.6 MILLION FARMERS TO BENEFIT

# Govt links e-NAM platform to pvt agri-services providers

41 entities to help farmers sell their produce

SANDIP DAS New Delhi, July 14

THE GOVERNMENT ON Thursday announced integration of trading, transportation, logistics, warehousing, assaying, packaging, weather forecast and fintech services provided by 41 private entities with its electronic National Agriculture Market (e-NAM), a move that would make more farmers use the online platform to sell their produce to buyers of their choice.

More than 17.6 million registered farmers, farmer producer organisations (FPOs), traders, commission agents and other stakeholders registered with the eNAM platform can avail these services provided by these private enterprises.

Entities whose digital platforms which have been integrated with eNAM include Star Agrobazaar Technology, Kisan Network, FPO Bazaar, Arya collateral, Aryadhan, Intello Lab, Bijak and Warehousing Development Regulatory Authority.



dra Singh Tomar formally launched the e-NAM platformof-platforms by stating that this would give a boost to online trade and ensure better price

According to an official with Small Farmers' Agri-Business Consortium (SFAC), which operates the eNAM, the aim behind this integration of platforms by private players under e-NAM is to make available end-to-end services to farmers along with providing a platform for price discovery.

discovery by the platform.

The official said that SFAC is aiming at bringing on board as many players so that farmers Agriculture minister Naren- have the choice to take agri-ser- registered with e-NAM.

vices after registering with e-NAM portal. "Integration of our embed-

ded fintech platform with eNAM will enable access to finance for historically excluded small farmers and strengthen socioeconomically," Prasanna Rao, co-founder and CEO, Arya.ag, an agri-fintech platform, told *FE*.

Currently, 1,000 mandis in 22 states and Union territories are integrated into the e-NAM platform, which was launched in April 2016. At present, 17.3 million farmers, 2100 FPOs, 0226 million traders and around 0.1 million commission agents are

are currently providing online trading services to farmers mostly within the states. Interstate trade in farm produce — a facility for a farmer in one state to sell his produce to buyers in another state — is yet to gather momentum. This is one of the chief objectives of this platform for price discovery. Because of small land hold-

However only 586 mandis

ing of the farmers, SFAC has been focussing on formation of FPOs and encouraging them participate in the e-NAM platform for collective bargaining power.SFAClaunchedFPOtrading module during covid-19 restrictions to enable FPOs to upload their produce from collection centres, farm gate with picture and quality parameter for online bidding, without physically bringing their produce to the mandis.

Meanwhile, SFAC has empaneled private banks such as Axis Bank, Kotak Mahindra Bank, HDFC Bank, Indusind Bank and ICICI Bank for provisioning of payment and settlement services for e-NAM transactions.

The empanelment of these banks enables collections and settlement of funds to various e-NAM registered beneficiaries

# **CENTRE SENDS TEAM** Country's first

# monkeypox case detected in Kerala

**FE BUREAU** Pune, July 14

**THE UNION HEALTH** ministry on Thursday rushed a multidisciplinary team to Kerala to support the state health authorities after the first case of monkeypox in India was reported from Kerala. The Central team com-

prises experts from the National Center for Disease Control, RML Hospital and senior officials from the health ministry along with experts from the regional office of health & family welfare, Kerala. A person who returned to

Kerala from abroad and was hospitalised after showing signs of monkeypox tested positive for the disease, Kerala health minister Veena George said. The authorities will be working with the state health departments and take stock of the situation and recommend necessary public health interventions. The government has been monitoring the situation and coordinating with states in case of any such possibility of outbreaks.

Since January 1 this year, the World Health Organization has reported 3,413 confirmed cases of monkeypox and one rate at 5.10%.



death in 50 countries indicat ing an increase in the spread of cases globally, union health secretary, Rajesh Bhushan, said in a letter to the states. This was to alert the state disease surveillance teams and screening teams at the point of entry. States have been asked to isolate patients till all the Monkeypox lesions have resolved and scabs have completely fallen off. States have been told to identify hospitals that would be equipped to manage suspect or confirmed cases of Monkeypox.

Meanwhile, the country reported 20,139 new Covid-19 cases on Thursday taking the active case load to 1,36,076 with the weekly positivity rate at 4.37% and daily positivity

# Sebi disposes of proceedings against Horticultural crops output independent directors of Dish TV

**FE BUREAU** Mumbai, July 14

SECURITIES Exchange Board of India (Sebi) has disposed of the proceedings initiated by a show cause notice against Dish TV independent directors Bhagwan Das Narang, Rashmi Aggarwal and Shankar Aggarwal without any further directions.

In March, the regulator had asked Dish TV India to disclose the results of its shareholder's meeting held in December 2021 within 24 hours. The company did not disclose the results of its annual general meeting citing a pending case in the Bombay High Court.

On March 7, Sebi's wholetime member S K Mohanty passed an ex-parte interim order against Dish TV, its key management employees and the three IDs. Show cause notices were issued to the IDs seeking an explanation for the delay in disclosing the results despite repeated reminders.

While Dish TV subsequently



applied for an amicable settlement of the matter under Sebi's consent mechanism, the IDs decided to defend their position and initiate adjudication proceedings. Sebi's order on Thursday observed that the regulator's first advisory was not disclosed by Dish TV to the exchanges. As a result, the advisory was not in the public domain."The material available on record does not suggest that the noticees were otherwise aware of the first advisory issued by Sebi," the order said.

The final advisory was disclosed by Dish TV to the exchanges subsequently. On February 14, before the com-

mencement of the board meeting, the company informed the IDs that it had already replied to Sebi and was awaiting a final response. "The SCN and facts and cir-

cumstances of the case do not show whether the replies of the company dated January 18, 2022 and February 10, 2022, to Sebi and disclosure to the stock exchanges on February 10, 2022, was done after deliberation with independent directors. The facts do not indicate any complicity of the independent directors for the disclosures under Regulation 44(3) of the LODR Regulations and the Advisories issued by Sebi. Thus, no omission to exercise due diligence can be attributed to the independent directors in the facts and circumstances of the case," the Sebi order observed.

The March interim order had directed that the demat accounts of the independent directors be frozen until the voting results of the AGM held on December 30, 2021, were disclosed on the exchanges.

# rises to 341 MT in 2021-22 SANDIP DAS India's production of horticultural crops

334

New Delhi, July 14

INDIA'S PRODUCTION OF horticultural crops consisting of fruits, vegetables, spices, medicinal plants and plantation crops in the crop year 2021-22 (July-June crop year) grew by around 2% to 341 million tonne (MT) against 334 mt reported in 2020-21.

The horticultural crops production continues to be higher than the foodgrain production. As per the third advance estimates for the foodgrains production released in May, India's output of rice, wheat and pulses in 2021-22 crop year was estimated at a record 314.51 MT.

"Increase in production of fruits, vegetables and honey while decrease in production of spices, flowers, aromatics and medicinal plants and plantation crops over previous year, is envisaged,"according to an official statement after the release of second advance estimates of 2019-20

Source: Agriculture ministry,

2nd advance estimate, (crop year July-June)

2021-22

horticultural crops production. The vegetables production grew marginally to 204.61 MT in 2021-22 compared to 200.4 MT as per the final estimate for 2020-21. The production of onion is estimated to rise by

reported in 2020-21. The out-

put of tomato is estimated to decline by 4% in the current crop year to 20.3 MT compared to 21.18 MT as per final estimate for 2020-21.

In case of fruits production, the second advance estimate pegs the output at 107.1 MT in 2021-22 compared to 102.5 MT reported in the 2020-21 crop year. Amongst the key fruits, banana production is estimated to witness a growth of 6% to 35.13 MT in 2021-22

compared to 2021-22.

close to 19% to 31.7 MT in 2021-22 against 26.6 MT reported in the previous year. At the same time, the production of potato is estimated to decline by 4% in the current crop to 53.6 MT from 56.2 MT

# Dabur NOTICE TO SHAREHOLDERS REGARDING 47TH ANNUAL GENERAL MEETING AND E-VOTING

### DABUR INDIA LIMITED

Regd. Off: 8/3, Asaf Ali Road, New Delhi-110 002; Phone: 011-23253488; Fax: 011-23222051 CIN: L24230DL1975PLC007908, Website: www.dabur.com, Email for investors: investors@dabur.com

Notice calling the 47th Annual General Meeting ("AGM") of the Company scheduled to be held in compliance with applicable circulars issued by the Ministry of Corporate Affairs and the Securities and Exchange Board of India, through Video Conferencing ("VC") / Other Audio-Visual Means ("OAVM") on Friday, August 12, 2022 at 10:30 am IST, the Integrated Annual Report 2021-22 including the standalone and consolidated financial statements for the financial year 2021-22, along with Directors' Report, Auditors' Report and other documents required to be attached thereto, have been sent by email on 14.07.2022 to all the Members of the Company whose email addresses are registered with the Company / Depository Participant(s). The aforesaid documents are available on the Company's website at www.dabur.com and on the website of the Stock Exchanges, i.e. BSE Limited and National Stock Exchange of

https://emeetings.kfintech.com/ The Company is providing facility for voting by electronic means (e-voting) to its members to enable them to exercise their right to vote on resolutions proposed to be passed in the AGM. Members may cast their votes by using e-voting system from a place other than the venue of AGM (remote e-voting). The Company has engaged the services of KFin as the Authorised Agency to provide remote e-voting facility.

India Limited at www.bseindia.com and www.nseindia.com, respectively, and on the website of Company's

Registrar and Transfer Agent, KFin Technologies Limited ("KFin"), at https://evoting.kfintech.com or

The remote e-voting shall commence on Monday, August 8, 2022 from 9:00 a.m. (IST) and end on Thursday, August 11, 2022 at 5:00 p.m. (IST). The remote e-voting shall not be allowed beyond the said date and time. A person, whose name appears in the Register of Members/Beneficial owners as on the cut-off date i.e. Friday, August 5, 2022 only shall be entitled to avail the facility of remote e-voting as well as e-voting at the meeting. Information and instructions comprising manner of voting, including voting remotely by members holding shares in dematerialized mode, physical mode and members who have not registered their email address has been provided in the Notice of AGM. Any person, who acquires shares of the Company and becomes member of the Company after dispatch of the Notice of AGM and is holding shares as on the cut- off date i.e. Friday, August 5, 2022 may obtain the User ID and password by

- sending a request at KFin's email id evoting@Kfintech.com / call KFin's toll free number 1-800-3094-001.
- If the mobile number of the member is registered against shares held, the member may send SMS to 9212993399 (for holding in demat form) MYEPWD <space> DP ID Client ID; (for holding in physical form): MYEPWD <SPACE> Event No.+Folio No.(eg.6744XXXXXXXXX).
- If e-mail or mobile number of the member is registered against Folio No. / DP ID Client ID, then on the home page of https://evoting. kfintech.com, the member may click "forgot password" and enter Folio No. or DP ID Client ID and PAN to generate a password. However, if the person is already registered with KFin for remote e-voting, he/she shall use his/her existing User ID

and password for casting the vote without any need for obtaining any new User ID and password. The Company will be providing VC/OAVM facility to enable the members to attend the AGM. Members who are entitled to participate in the AGM can attend the AGM or view the live webcast of AGM by logging on to the website of KFin at

Further, facility for e-voting shall also be made available at the AGM (through insta poll) and members attending the meeting who have not already cast their vote by remote e-voting shall be able to vote at the AGM through insta poll. The members who have cast their vote by remote e-voting prior to the meeting may also attend the meeting but shall not be allowed to cast their vote again.

https://emeetings.kfintech.com/ by using their remote e-voting credentials.

In case of any query pertaining to e-voting, members may refer to the Help & FAQs and E-voting user manual available at the download section of https://evoting.kfintech.com (KFintech Website) or contact Mr. G Vasanth Rao Chowdari, Manager-Corporate Registry, at evoting@kfintech.com or call KFintech's toll free No. 1-800-3094-001 For registering / updating email addresses members may follow the process given in note no. 11 of Notice of AGM.

Date: 14.07.2022 Place: New Delhi

For Dabur India Limited A. K. Jain **EVP (Finance) & Company Secretary** 

# Vedanta creditors brace for pain as India unit value dips

**BIJOU GEORGE** July 14

JUNK-RATED VEDANTA Resources' main Indian unit has lost almost half of its

market value since April as commodity prices have dropped, fueling risks for the parent's bondholders as the group's value is focused in the metals and oil subsidiary.

Billionaire Anil Agarwal's London-based Vedanta Resources owns about 70% of Vedanta, India's largest producer of aluminum that accounts for the lion's share of the parent's operating profit. The market worth of the parent's ultimate stake in the Indian unit has dropped by about 47% from an April high as of Wednesday to \$7.6 billion.

That is lower than the parent's borrowings. Net debt at Vedanta Resources stood at \$8.9 billion at the end of March, company documents show. The decline in corporate value has added to pressures on Vedanta Resources' bonds, according to Nomura Holdings. The company has at least \$2 billion of borrowings due by March 2023, including a note due this month, data compiled by Bloomberg show.

The drop in commodity prices, including for Vedanta Resources' biggest sources of earnings, zinc and aluminum, and a recently announced Indian tax on oil companies have intensified



### **TOUGH TIME**

■ The company has at least \$2 billion of borrowings due by March 2023, including a note due this month

■ Investor nervousness about Vedanta Resources is not new and its bond yields also climbed into double-digits in 2020

concerns about the company's ability to repay debt as high-yield markets globally have slid this year. Yields on some of Vedanta Resources' notes surged above 50% in July. Investor nervousness

about Vedanta Resources is not new and its bond yields also climbed into doubledigits in 2020. But by some measures including junk primary bond issuance, markets this year have turned even more risk adverse, as concerns about the risk of stagnating

growth and high inflation fuel historic declines for fixed income. The plunge in the Indian unit's market value is a blow to the parent's debt-holders who have bet in part on its underlying strength. Vedanta Resources "will be able to meet very com-

fortably through a combination of refinancing and deleveraging" all of the about \$2 billion of due debt and servicing costs this fiscal year, according to emailed comments from the company in response to Bloomberg News' questions on refinancing plans. "We are in discussions with our relationship banks for longterm financing" and have both access to the loan market and dividends from operating companies for funding, it wrote.

Vedanta Resources' unit paid out about \$2.2 billion to shareholders including the parent in the year ended March, and unveiled details of a further payment of about \$1.5 billion in April. But not all bondholders share the same standing in Vedanta Resources'fundingstructure.

In some cases, Vedanta Resources' debt securities such as an 8.95% note due in 2025 are guaranteed by intermediate holding companies who own shares of Vedanta and there are restrictions on the transfer of those holdings without bondholder consent. **—BLOOMBERG** 

BENGALURU

financialexp.ep. .in

<u>ಬೇಕಾ</u>ಗಿದ್ದಾರೆ

1) ಅನುಭವವುಳ್ಳ ಲೇಡಿಸ್ ಬ್ಯೂಟಿಷಿಯನ್ ಬೇಕಾಗಿದ್ದಾರೆ

2) ದೀಪ ಚಾರಿಟಬಲ್ ಟಸ್ಟ್ ವತಿಯಿಂದ ಉಚಿತ ಬೇಸಿಕ್

ಸಿಂಚನ ಬ್ಯೂಟಿಪಾರ್ಲರ್

7022261805 / 9743105723

ಬಾಡಿಗೆಗೆ ಇದೆ

ಬ್ಯೂಟಿಪಾರ್ಲರ್ ಕೋರ್ಸ್ ಹೇಳಿಕೊಡಲಾಗುತದೆ.

3) ಅತಿ ಕಡಿಮೆ ದರದಲ್ಲಿ ಮದುವೆ ಸಮಾರಂಭಕ್ತೆ

Bridel Makeup ಮಾಡಿಕೊಡಲಾಗುತ್ತದೆ.

## ವಿದ್ಯಾರ್ಥಿಗಳು ಕೌಶಲ ಬೆಳೆಸಿಕೊಳ್ಳಬೇಕು: ರಘುವೀರ್



ಮೈಸೂರು: ವಿದ್ಯಾರ್ಥಿಗಳು ಕೇವಲ ಪಠ್ಯಕ್ತೆ ಮಾತ್ರ ಸೀಮಿತವಾಗದೆ ಕೌಶಲ ಬೆಳೆಸಿಕೊಳ್ಳುವ ಕಡೆ ಗಮನಹರಿಸಬೇಕು ಎಂದು ಐಸಿಎಐ ಸಂಸ್ಥೆಯ ಮುಖ್ಯಸ್ಥ ಸಿ.ಎಸ್.ರಘುವೀರ್ ತಿಳಿಸಿದರು.

ಜಿಎಸ್ಎಸ್ಎಸ್ ಸಿಂಹ ಸುಬ್ಬಮಹಾಲಕ್ಷ್ಮೀ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ 'ಗೀತ ಸಂಹಿತ-2022' ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಗಳ ಕಡೆ ಹೆಚ್ಚು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಹೆಚ್ಚಿನ

ಅವಕಾಶಗಳಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ದೃಷ್ಟಿಯಲ್ಲಿ ಬೋಗಾದಿ ಬಡಾವಣೆಯಲ್ಲಿರುವ ನಮ್ಮ ಐಸಿಐಎ ಸಂಸ್ಥೆಯಿಂದ ವೃತ್ತಿಪರ ಕೋರ್ಸ್ಗಳಿಗೆ ಸ್ವರ್ಧಾತ್ವಕ ಜಗತ್ತಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಚಾರ್ಟೆಡ್ ಅಕೌಂಟ್ ತರಬೇತಿ ನೀಡಲಾಗುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಸೇರಿಕೊಳ್ಳಬಹದು ಎಂದು ತಿಳಿಸಿದರು.

ಜಿಎಸ್ಎಸ್ಎಸ್ ಸಿಂಹ ಸುಬ್ಬಮಹಾಲಕ್ಷ್ಮೀ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಸ್.ಎಸ್.ರಾಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಆಡಳಿತಾಧಿಕಾರಿ ಅನುಪಮ ಬಿ.ಪಂಡಿತ್, ಆರ್.ಕೆ.ಭರತ್ ಉಪಸ್ಥಿತರಿದ್ದರು.

# ಇಂದಿನಿಂದ ಯೋಗ-ಧ್ಯಾನ ಸಮ್ಲೇಳನ

ವಾಡುತ್ತಿವೆ

ಚತುರ್

ಹಾಜರಿದ್ದರು.

ಅಭಿಪ್ರಾಯಪಟ್ಟರು.

ಆಚಾರ್ಯ ಸುರೇಶ್ವರಾನಂದ

ಪತ್ರಿಕಾಗೋಷ್ಠಿಯಲ್ಲಿ

ಅವಧೂತ್, ಮಹೇಶ್ ಹಾಗೂ

ಸುವರ್ಣಯಾತ್ರಾ

|ಕಾಶಿ ಪ್ರವಾಸ 7 ದಿನಗಳು 9–8–2022

ಪುರಿ ಭುವನೇಶ್ವರ ಪ್ರವಾಸ 3 ದಿನಗಳು,

ನೇಪಾಳ ಹಾಗೂ ಮುಕ್ಕಿನಾಥ ಪ್ರವಾಸ

8 ದಿನಗಳು 20-08-2022.

ಕೇರಳ ಪ್ರವಾಸ 6 ದಿನಗಳು

08-9-2022. ಗೋವಾ ಪ್ರವಾಸ

5 ದಿನಗಳು 02-09-2022

9019462508 | 8970949434

ಬೇ<del>ಕಾ</del>ಗಿದ್ದಾರೆ

ಮಾರ್ಕೆಟಿಂಗ್ ಫೀಲ್ಡ್ ನಲ್ಲಿ ಅನುಭವ ಇರುವ

ಯುವಕ / ಯುವತಿಯರು ಮೈಸೂರು ನಗರದಲಿ

ಎಕ್ಕಿಕ್ಕುಟೀವ್ ಕೆಲಸಕ್ಕೆ ಬೇಕಾಗಿದ್ದಾರೆ.

| 8722029696

ಕಟೆದಿದೆ

ಅರ್ಷದುಲ್ಲಾ ಷರಿಪ್ ಮತ್ತು ತಬಸುಮ್ ಮೀರ್

ಾಮಾನುಲ್ಲಾ ರವರ ಮೈಸೂರು ತಾಲ್ಲೂಕು, ಕೆಸು

ಗ್ರಾಮದ ಸರ್ವೆನಂ. 403ರ 39 ಗುಂಟೆ ಜಮೀನಿಗೆ

ಸಂಬಂಧಿಸಿದ ರಿಜಿಸ್ತಾರ್ ಸೇಲ್ ಅಗಿಮೆಂಟ್

(MYN-1-02793-2019-20 ಸಿಡಿ ನಂ.

MYND-572 ದಿ.23-07-2019) ಪತ್ರವು

ಉದಯಗಿರಿಯಲ್ಲಿ ಕಳೆದಿದ್ದು, ಯಾರಿಗಾದರೂ

8431432646

**PUBLIC NOTICE** 

notified that, my client Mr. ABDUL AZEEZ, S/o Arif Jaan and Sri

SUNDER RAJU.S S/o Sri.

Somanna both are , R/at No.70, K.R.Mill Colony, R.B.I Post,

Mysuru are willing to purchase the schedule mentioned property

from Sri.L.M.MANOJ KUMEŔ

S/O Late L.Mahadevaiah, R/at

No.159, F-2, "Gururaj Vilas", Harishchandra Road, Khille

Mohalla, If any person/s having

any objection, claims if any for the

proposed transaction may file repective objections along with

the documents within 15 days

from the date of publication of this

notice to the under signed, failing

which it shall be presumed that

nobody as got any claim over the

schedule property and my client's

will proceed to complete the

received subsequent to the above

SCHEDULE

All that piece and parcel of the agriculture Land bearing Sy No.

95 Measuring 01-29 Guntas. Situated at Belavatha Village.

Kasaba Hobli, Mysuru Taluk and

EAST BY: Sy No.532 & 531. WEST BY: Sy No. 94. NORTH

BY: Sy No. 94 & 533. SOUTH BY

All that piece and parcel of the

agriculture Land bearing Sy No.

96 Measuring 00.24 Guntas, out

of total mesurment of 00.34

Guntas Situated at Belavatha

∕illage, Kasaba Hobli, Mysuru

EAST BY : Sy No. 97, WEST BY

Sv No. 94 & 92, NORTH BY: Sy

No. 95. SOUTH BY: Sy No.104

H.S. KUMAR, B.A.L, LL.B.

ADVOCATE

LAW LEXICON ASSOCIATES

Off.: #1411. 1st Floor. 6th Cross

Thyagaraja Road, K.R.Mohalla,

Mysuru-570004

Faluk and Bouned on the

Date: 14-7-2022

Place: Mysore

date will not be entertained

transaction. Any

Item No.1.

Bouned on the :

Item No.2.

Sy No. 96, 97 & 98.

'ಸಿಕ್ನಲ್ಲಿ ಸಂಪರ್ಕಿಸಿ.

ಬೆಲೆಯೇರಿಕೆ,

ಮೈಸೂರು: ಆನಂದ ಮಾರ್ಗ ಬಂಡವಾಳ ಶಾಹಿಗಳು, ಭೌತವಸ್ತು ಪ್ರಚಾರಕ ಸಂಘದ ವತಿಯಿಂದ ಕೇಂದ್ರಿತ ಕಮ್ಯುನಿಸ್ಟರು, ವಿಚಾರಕ್ಕೆ ಜು.15, 16 ಮತ್ತು 17ರಂದು ಸರ ಎಡೆಗೊಡದ ಸ್ವತಿಪುರಂ ಕಾಮಾಕ್ಷಿ ಆಸ್ಪತ್ರೆ ರಸ್ತೆಯ ಸಮಾಜದಲ್ಲಿ ಸಿರಿವಂತರು ಮತ್ತು ಆನಂದ ಮಾರ್ಗ ಆಶ್ರಮದಲ್ಲಿ ಬಡವರ ನಡುವೆ ದೊಡ್ಡ ಕಂದಕ ಯೋಗ ಮತ್ತು ಧ್ಯಾನ ಸಮ್ಲೇಳನ ಸೃಷ್ಟಿಸಿದ್ದಾರೆ. ಹೀಗಾಗಿ ಅನಿರೀಕ್ಷಿತ ಎಂದು ನಿರುದ್ಯೋಗ, ಆಯೋಜಿಸಲಾಗಿದೆ ಆಚಾರ್ಯ ಪ್ರಿಯತೋಷಾನಂದ ಯುದ್ದ ಇತ್ಯಾದಿಗಳು ತಾಂಡವ ಅವಧೂತ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಅದ್ಭುತಗಳನ್ನು ಸೃಷ್ಟಿಸಿದೆ. ಆದರೆ, ಸ್ವಾರ್ಥಪರ ನಿರುಪಯುಕ್ತ

ಮುಡಾ ಸೈಟು ಮಾರಾಟಕ್ಕಿದೆ <u>ಸೂರು ಬನ್ನೂ</u>ರು ರಸ್ತೆ, ಜ್ಞಾನ ಸರೋವರ ಶಾಲೆ ಬಳಿ ಎಲ್ಲಾ ಅಭಿವೃದ್ಧಿ |ಸೈಟುಗಳು ಮಾರಾಟಕ್ಕಿದೆ.

#### 0821-2334747 9900575886



#### ಸಾರ್ವಜನಿಕರ ಗಮನಕ್ಕೆ

ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರುವುದ ನೆಂದರೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮೈಸೂರು ರವರಿಂದ ಶ್ರೀ.ವಿ.ರಾಮಸ್ವಾಮಿ ರವರಿ ಮೃಹಾಜನ ವಿದ್ಯಾಸಂಸ್ಥೆ ನೌಕರರ ಗೃಹನಿರ್ಮಾಣ ಸಹಕಾರ ಸಂಘ (ರಿ.) ಹೆಬ್ಬಾಳು ಬಡಾವಣೆಯ ನಿರ್ದರ್ಶನ ಸಂಖ್ಯೆ 20, ಅಳತೆ 32x60. ಅಡಿಗಳು ದಿ:29.07.1998 ರಂದು ಮಂಜೂರಾಗಿರುತ್ತದೆ. ದಿನಾಂಕ:04.05.1999 ರಲ್ಲಿ ಸ್ಥಾಧೀನಪತ್ರ ನೀಡಲಾಗಿದೆ. ನಂತರ ಶ್ರೀ.ವಿ.ರಾಮಸ್ಥಾಮಿ ಇವರು ಶ್ರೀ.ಜಿ.ಎಲ್, ಶಿವರಾಂ ರವರಿಗೆ ದಿ:12.11.2001 ರಂದು ಕಯಕೆ ಮಾರಾಟ ್ದ್ಯ ಬದಾರರಾದ ಶ್ರೀ.ಜಿ.ಎಲ್. ಶಿವರಾಂ ರವರು ಸೂರು ಮಹಾನಗರ ಪಾಲಿಕೆಯಲ್ಲಿ ದಿ:11.12.2001 ಪ್ಲೈನಾಂದ ಹಹುಂಡಗಿರ ಪಾರಕಿಯಲ್ಲಿ ದಿ.11.12.2001 ರಲ್ಲಿ ಉತ್ತರ ಪತ್ರ ಪಡೆದುಕೊಂಡಿರುತ್ತಾರೆ. ನಂತರ ಇವರು ದಿ:09.07.2013 ರಂದು ಮರಣ ಹೊಂದಿರುತ್ತಾರೆ. ಇವರ ಪತ್ನಿ ಶ್ರೀಮತಿ ಮೀನಾಕ್ಷಿ ಶಿವರಾಂ ಹಾಗೂ ಮಕ್ಕಳಾದ ಜಿ.ಎಸ್.ಸುನೀತ, ಅನಿತಾ ಕಿರಣ್ ಮನೆ ನಂ.20, 2ನೇ ಕಾಸ್, 2ನೇ ಮೇನ್ ಮಹಾಜನ ಬಡಾವಣೆ, ವಿಜಯನಗರ 2ನೇ ಹಂತ, ಮೈಸೂರು. ಇವರುಗಳ ಹೆಸರಿಗೆ ಜಂಟಿ ಖಾತಾ ವರ್ಗಾವಣೆ ಹಾಗೂ ಕ್ರಯಪತ್ರ ಕೋರಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. (ಶ್ರೀಮತಿ ಮೀನಾಕ್ಷಿ ಶಿವರಾಂ ಮತ್ತು ಇವರ ಮಕ್ಕಳಾದ ಜಿ.ಎಸ್.ಸುನೀತ, ಅನಿತಾ ಕಿರಣ್ ಇವರುಗಳ ಹೆಸರಿಗೆ ಮೆಸೂರು ನಗರಾಬಿವೆ. ಪ್ರಾಧಿಕಾರ, ಮೈಸೂರು ರವರಿಂದ)ಪೌತಿ ವರ್ಗಾವಣೆ ಮಾಡಲು. ಯಾರಿಂದಾದರು ತಂಟೆ, ತಕರಾರು, ಆಕ್ಷೇಪಣೆ ಏನಾದರು ಇದ್ದಲ್ಲಿ ಈ ಪ್ರಕಟಣೆ ಹೊರಡಿಸಿದ 15 ದಿವಸಗಳೊಳಗೆ ಲಿಖಿತವಾಗಿ ಆಯುಕ್ತರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮೈಸೂರು ರವರಿಗೆ ತಕರಾರು ಅರ್ಜಿ ಸಲ್ಲಿಸುವುದು ---, ಎಂದು ರವರಗ ಕಾರಿಕೆಯ ರರ್ವ ಸಲ್ಲಸುವು ಇಲ್ಲದಿದ್ದಲ್ಲಿ ಯಾವುದೇ ಆಕ್ಷೇಪಣೆ ಬಂದಿಲ್ಲವೆಂ ನಿಯಮಾನುಸಾರ ಕ್ರಮವಹಿಸಲಾಗುವುದು.

ವಲಯ ಕಛೇರಿ-4 ಮೈಸೂರು ನಗರಾಭಿವೃ ಪ್ರಾಧಿಕಾರ, ಮೈಸೂರು

#### IN THE COURT OF THE VI ADDITIONAL SENIOR CIVIL JUDGE AT MYSURU. O.S. # 971/2019

Plaintiff: Sri. B. Ravishankar, Aged about 54 Years, S/o. Basavaraju, # 1251, 6th Phase, Sharadadevi Nagara, Mysuru.

Defendants : Smt. Shivananjamma & Others To, Smt. Poornim M.S., Aged about

29 Years, W/o. Sri. M.K. Umesh, Residing at # 1176, "Bhuvaraha", 4th Stage, 1st Phase, Vijayanagara, Mysuru. 5th Defendants

#### NOTICE

The above named Plaintif has filed the above suit for declaration of ownership and possession of 61/2 Guntas of land in Survey # 123/1 of Nagarthahalli Village, Jayapura Hobali, Mysuru Taluk against Defendants and the above case is posted to 16.08.2022 at 11 a.m. before the above Court for your appearance.

If you fail to appear before the above Court on the said date and time, either in person or through Advocate, failing which the matter will be proceeded on its merits by placing you

> By order of the court Chief Ministerial Officer Court of Senior Civil Judge & CJM, Mysuru.

Sri. O shama Bhat & O.Sathisha, Advocates for


the Plaintiff Mysuru.

## ಅನಂತ್ನಾಗ್ ಗೆ ಬೆಂಗಳೂರು ಉತ್ತರ ವಿವಿ ಗೌರವ ಡಾಕ್ತರೇಟ್

\_\_\_\_ ಟ ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಚಿತ್ರನಟ ಅನಂತ್ನಾಗ್, ಹೆಸರಾಂತ ಶಹನಾಯಿ ವಾದಕ ಎಸ್.ಬಳೇಶ್ ಭಜಂತ್ರಿ ಹಾಗೂ ಶರತ್ ಶರ್ಮ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಡಿ ಲಿಟ್ ಪದವಿ ನೀಡಲು

ನಿರ್ಧರಿಸಲಾಗಿದೆ. ಕೋಲಾರದ ನಂದಿನಿ ಪ್ಯಾಲೇಸ್ನಲ್ಲಿ ಶುಕ್ರವಾರ ನಡೆಯಲಿರುವ ವಿ.ವಿಯ ಘಟಿಕೋತ್ತವ ಸಮಾರಂಭದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲ

ಥಾವರ್ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ರತ್ ನಾರಾಯಣ ಸೇರಿದಂತೆ ಮತ್ತಿತರ ಗಣ್ಯರು ಸಾಧಕರಿಗೆ ಡಿಲಿಟ್ ಪದವಿ ನೀಡಿ ಗೌರವಿಸಲಿದ್ದಾರೆ ಎಂದು ಕುಲಪತಿ ಪ್ರೊ. ನಿರಂಜನ ವಾನಳ್ಳಿ ತಿಳಿಸಿದ್ದಾರೆ.ಇದು ವಿಶ್ವವಿದ್ಯಾನಿಲಯದ ಮೊದಲ ಘಟಿಕೋತ್ವವವಾಗಿದ್ದು, ವಿವಿಧ ವಿಷಯಗಳಲ್ಲಿ ಮೊದಲ ರ್ವಾಂಕ್ ಪಡೆದಿರುವ 41 ಅಭ್ಯರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.



#### ಆಟೋಮೋಟಿವ್ ಆಕೆಲ್ ನಿಯಮಿತ

CIN: L51909KA1981PLC004198 ನೊಂಂದಾಯಿತ ಕಛೇರಿ: ಹೂಟಗಲ್ಲ ಕೈಗಾರಿಕಾ ಪ್ರದೇಶ, ಹುಣಸೂರು ರಸ್ತೆ ಪಕ್ಕ, ಮೈಸೂರು, ಕರ್ನಾಟಕ - 570 018 ದೂರವಾಣಿ ಸಂಖ್ಯೆ: 0821-7197500,

ಇ-ಮೇಲ್: sec@autoaxle.com ವೆಬ್ಸೈಟ್: www.autoaxle.com

#### 41ನೇ ವಾರ್ಷಿಕ ಮಹಾಸಭೆಯ, ಫುಸ್ತಕ ಮುಕ್ತಾಯದ ಹಾಗೂ ರಿಮೋಟ್ ಇ–ಮತದಾನದ ಸೂಚನೆ

ಈ ಮೂಲಕ ಸೂಚಿಸುವುದೇನೆಂದರೆ ಕಂಪನಿಯ 41ನೇ ವಾರ್ಷಿಕ ಮಹಾಸಭೆಯನ ಶುಕ್ರವಾರ, 5ನೇ ಅಗಸ್ಟ್ 2022 ರಂದು ಮಧ್ಯಾಹ್ನ 3 ಕ್ಕೆ (ಐಎಸ್ೞ) ಕಂಪನಿಯ ನೊಂಂದಾಯಿತ ಕಛೇರಿ: ಹೂಟಗಲ್ಲ ಕೈಗಾರಿಕಾ ಪ್ರದೇಶ, ಹುಣಸೂರು ರಸ್ತೆ ಪಕ್ಕ ಮೈಸೂರು, ಕರ್ನಾಟಕ – 570 018, ಇಲ್ಲ ವಿಡಿಯೋ ಕಾನ್ಪರೆನ್ಸ್ (ವಿ.ಸಿ) / ಇತರ ಆಡಿಯೋ ದೃಶ್ಯಾವಳಗಳ (ಓಏವಿಎಂ)ನ ಮೂಲಕ, 17ನೇ ಮೇ 2022 ರ ಸಭೆಯ ಪ್ರಕಟಣೆಯಲ್ಲಿ ತಿಳಸಿರುವಂತೆ ವ್ಯವಹಾರವನ್ನು ಚರ್ಚಿಸುವುದಕ್ಕಾಗಿ ಆಯೋಜಿ-ಸಲಾಗಿದೆ. ಕಾರ್ಮೋರೇವ್ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಸುತೋಲೆಗ (ಒಬ್ಬಾರೆಯಾಗಿ "ಎಂಸಿಎ ಸುತ್ತೋಲೆಗಳು" ಎಂದು ಕರೆಯಲಾಗುತ್ತದೆ) ಅನುಗುಣವಾಗಿ ಕಂಪನಿಯಲ್ಲ / ಡಿಪಾಸಿಟರಿಗಳಲ್ಲ ತಮ್ಮ ಇ–ಮೇಲ್ ವಿಳಾಸವನ್ನು ನೊಂದಾಯಿಸಿರುವ ಸದಸ್ಯರಿಗೆ ಎಲೆಕ್ಟ್ರಾಸಿಕ್ ಮೋಡ್ ಮೂಲಕ 2022 ರ ಜುಲೈ 14 ರಂದು ಸಾಮಾನ್ಯ ಸುತ್ತೋಲೆ ಸಂ. 14/2020 ದಿನಾಂಕ ಏಪ್ರಿಲ್ 8, 2020 17/2020 ದಿನಾಂಕ ಏಷ್ರಿಲ್ 13, 2020, 20/2020 ದಿನಾಂಕ ಮೇ 5, 2020 02/2021 ದಿನಾಂಕ ಜನವರಿ 13, 2021, 21/2021 ದಿನಾಂಕ ಡಿಸೆಂಬರ್ 14, 202 ಮತ್ತು 2/2022 ದಿನಾಂಕ ಮೇ 5, 2022 ರಂದು ಕಾರ್ಪೊರೇಬ್ ವ್ಯವಹಾರಗಳ ಸಚಿವಾಲಯ ಮತ್ತು ಮೇ 12, 2020 ರ SEBI ಸುತ್ತೋಲೆ, ಜನವರಿ 15, 2021 ಮತ್ತು ಮೇ 13 2022 (SEBI ಸುತೋಲೆಗಳು) ಇದರ ಪ್ರಕಾರ ಕಂಪನಿಯು ಏಜಿಎಂ ನೋಟೀಸನ್ನು ಕಳುಹಿಸಿದೆ. ಇದರೊಂದಿಗೆ ದಿನಾಂಕ ಮೇ 12, 2020 ಮತ್ತು ಜನವರಿ 15, 2021 ರಂದು ಹೊರಡಿಸಿದ ಸುತ್ತೋಲೆಗಳಲ್ಲೂ ('ಸೆಐ ಸುತ್ತೋಲೆ') ಇದೇ ರೀತಿಯ ಅನುಮತಿಯನ್ನು ನೀಡಿದೆ. 2021–2022ರ ಆರ್ಥಿಕ ವರ್ಷದ ವಾರ್ಷಿಕ ವರದಿಯ ಕಂಪನಿಯು ವೆಬ್ಸೈಟ್ <u>http://www.autoaxle.com</u> ನಿಂದ ಮತ್ತು ನ್ಯಾಷನಲ್ ಸೆಕ್ಯುರಿಟಸ್ ಮತ್ತು ಡಿಪಾಸಿಟರಿಸ್ (ಎನ್.ಎಸ್.ಡಿ.ಎಲ್) <u>https://www.evoting</u> nsdl.com ವೆಬ್ಸೈಟ್ಸಿಂದ ಡೌನ್ಲೋಡ್ ಮಾಡಬಹುದು.

2013ರ ಕಂಪನಿ ಕಾಯದೆ ಕಲಂ 108, 2014ರ ಕಂಪನಿಗಳ ನಿಯಮ (ವ್ಯವಸ್ಥಾಪಕ ಮತ್ತು ಆಡಳತ) ಆಗಾಗ ಆದ ತಿದ್ದುಪಡಿ ಸೇರಿದಂತೆ ನಿಯಮಗಳ ನಿಯಮ 20 ಮತ್ತು 2015ರ ಸೆಐ (ಅಸ್ಟಿಂಗ್ ಹೊಣೆಗಾರಿಕೆಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯಗಳು) ಇವುಗಳ ಅನ್ವಯ ಕಂಪನಿಯ ನ್ಯಾಷನಲ್ ಸೆಕ್ಯುರಿಟಸ್ ಮತ್ತು ಡಿಪಾಸಿಟರಿಸ್ (ಎನ್ ಎಸ್ ಡಿ.ಎಲ್) ನೊಂದಿಗೆ ಎಜಿಎಂನಲ್ಲನ ನಿರ್ಣಯಗಳಗೆ ಮತ ಹಾಕಲು ಇ–ಮತದಾನದ ಸೌಲಭ್ಯವನ್ನು ವ್ಯವಸ್ಥೆ ಮಾಡಿದೆ. ಇ–ಮತದಾನದಲ್ಲ ಭಾಗವಹಿಸುವಿಕೆ ಪ್ರಕ್ರಿಯೆ ಬಗೆಗಿನ ವಿವರಗಳು ಏಜಎಂ ಸೂಚನೆಯಲ್ಲದೆ. ಕಟ್–ಆಫ್ ದಿನಾಂಕವಾದ 29ನೇ ಜುಲೈ 2022 ರಂದು ಇದ್ದಂತೆ ಭೌತಿಕ ಅಥವಾ ಅಭೌತಿಕ ನಮೂನೆಯಲ್ಲ ಷೇರುಗಳನ್ನು ಹೊಂದಿರುವ ಸದಸ್ಯರು ವಿದ್ಯುನ್ಮಾನದ ರೀತಿಯಲ್ಲ ಮತ ಚಲಾಯಸಬಹುದಾಗಿರುತ್ತದೆ.

ರಿಮೋಬ್ ಇ–ಮತದಾನವು 2ನೇ ಆಗಸ್ಟ್ 2022 ರಂದು ಬೆಳಗ್ಗೆ 9.00ಕ್ಕೆ (ಐಎಸ್ೞ) ಆರಂಭವಾಗುತ್ತದೆ ಮತ್ತು 4ನೇ ಆಗಸ್ಟ್ 2022 ರಂದು ಸಂಜೆ 5.00ಕ್ಕೆ (ಐಎಸ್ಟ) ಕೊನೆಗೊಳ್ಳುತ್ತದೆ. ಈ ಸಮಯದಲ್ಲ ಸದಸ್ಯರು ವಿದ್ಯುನ್ಮಾನದ ಮೂಲಕ ಮತ ಚಲಾಯಿಸಬಹುದು. ರಿಮೋಬ್ ಇ–ಮತದಾನದ ಸಮಯ ಮುಗಿದ ನಂತರ ಮತದಾನದ ಅವಕಾಶವಿರುವುದಿಲ್ಲ ಮತ್ತು ರಿಮೋಬ್ ಇ–ಮತದಾನದ' ಮಾಡ್ಯೂಲ್ ಅನ್ನು ಎನ್.ಎಸ್.ಡಿ.ಎಲ್ ನಿಷ್ಠಿಯಗೊಳಸುತ್ತದೆ. ಯಾವ ಸದಸ್ಯರು, ವಿಸಿ/ಓಎವಿಎಂ ಸೌಲಭ್ಯದ ಮೂಲಕ ಏಜಿಎಂನಲ್ಲ ಹಾಜರಿರುತ್ತಾರೋ ಮತ್ತು ರಿಮೋರ್ ಇ–ಮತದಾನದ ಮೂಲಕ ನಿರ್ಣಯಗಳಲ್ಲ ತಮ್ಮ ಮತಗಳನ್ನು ಚಲಾಯಿಸಲಲ್ಲವೋ ಮತ್ತು ಯಾವ ಸದಸ್ಯರ<u>ು</u> ಮತದಾನದಿಂದ ನಿರ್ಬಂಧಿಸಲಾಗಿಲ್ಲವೊ ಅಂತವರು ಏಜಿಎಂನಲ್ಲ ರಿಮೋಟ್ ಇ–ಮತದಾನದ ಮೂಲಕ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.

೦ಜಿಎಂಗೆ ಮುಂಚಿತವಾಗಿ ರಿಮೋಬ್ ಇ–ಮತದಾನದ ಮೂಲಕ ಮತ ಚಲಾಯಿಸಿದ ಸದಸ್ಯರು ಎಸಿಎಂನಲ್ಲ ವಿಸಿ/ಓಎವಿಎಂ ಮೂಲಕ ಹಾಜರಾಗಬಹುದು/ ಭಾಗವಹಿಸಬಹುದು ಆದರೆ ಇನ್ನೊಮ್ಮೆ ಚಲಾಯಿಸಲು ಅರ್ಹರಾಗಿರುವುದಿಲ್ಲ

ನೋಚೀಸನ್ನು ವಿದ್ಯುನ್ಮಾನವಾಗಿ ರವಾನಿಸಿದ ನಂತರ. ಷೇರುಗಳನು ಸ್ವಾಧೀನಪಡಿಸಿಕೊಂಡು ಕೆಂಪಸಿಯ ಸದಸ್ಯರಾಗುವ ಮತ್ತು ಕಟ್–ಆಫ್ ದಿನಾಂಕದಂತೆ ಷೇರುಗಳನ್ನು ಹೊಂದಿರುವ ಯಾವುದೇ ವ್ಯಕ್ತಿ, <u>evoting@nsdl.co.in</u> ಗೆ ಇ–ಮೇಲ್ ಕಳುಹಿಸಿ ಲಾಗಿನ್ ಐಡಿ ಮತ್ತು ಪಾಸ್ಟರ್ಡ್ ಪಡೆಯಬಹುದು. ಒಂದು ವೇಳೆ ಅವನು/ಅವಳು ರಿಮೋಟ್ ಇ–ಮತದಾನಕ್ಕಾಗಿ ಈಗಾಗಲೇ ಎನ್.ಎಸ್.ಡಿ.ಎಲ್ ನಲ್ಲ ನೊಂದಾಯಿಸಕೊಂಡಿದ್ದರೆ, ಅವನು/ಅವಳು ಮತಚಲಾಯಿಸಲು ಅವನ/ಅವಳ ಅಸ್ತಿತ್ವದಲ್ಲರುವ ಯೂಸರ್ ಐಡಿ ಮತ್ತು ಪಾಸ್ವರ್ಡ್ ಅನ್ನು ಬಳಸಬಹುದು.

ಕದಸ್ಯರನ್ನು ಕೋರಿಕೊಳ್ಳುವುದೇನೆಂದರೆ, ಎಜಿಎಂ ನೋಟಸ್ ನಲ್ಲ ತಿ೪ಸಲಾದ ಎಲ್ಲಾ ಅಪ್ಪಣಿಗಳನ್ನು, ನಿರ್ದಿಷ್ಟವಾಗಿ ಎಜಿಎಂ ನಲ್ಲ ಭಾಗವಹಿಸುವ ಸೂಚನೆಗಳನ್ನು ಮತ್ತು ಎಜಿಎಂ ಸಮಯದಲ್ಲ ರಿಮೋಬ್ ಇ–ಮತದಾನ ಚಲಾಯಿಸುವ ವಿಧಾನ ಮತ್ತು ಲಾಭಾಂಶದಿಂದ ಮೂಲದಲ್ಲಯೇ ತೆರಿಗೆಯನ್ನು ಕಡಿತಗೊಳಸುವುದರ ಬಗ್ಗೆ ನೀಡಿರುವ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಓದಬೇಕೆಂದು ಸೂಚನೆ ನೀಡಲಾಗಿದೆ.

ರಿಮೋಬ್ ಇ–ಮತದಾನಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು ನೀವು ಹೊಂದಿದ್ದರೆ. ದಯವಿಟ್ಟು ಎಫ್.ಎ.ಕ್ಯುಅನ್ನು ಓದಿ ಹಾಗು ಷೇರುದಾರರಿಗೆ ಇ–ಮತದಾನ ಬಳಕೆದಾರಂ ಕೈಪಿಡಿ <u>https://www.evoting.nsdl.com</u> ನ ಡೌನ್ಲೋಡ್ ವಿಭಾಗದಲ್ಲ ಲಭ್ಯವಿದೆ ಸಂಪರ್ಕಿಸಿ ಅಥವಾ ಸೋನಿ ಸಿಂಗ್, ಸಹಾಯಕ ವ್ಯವಸ್ಥಾಪಕರಿಗೆ <u>evoting@nsdl.co.in</u> ಗೆ ವಿನಂತಿಯನ್ನು ಕಳುಹಿಸಬಹುದು.

ಐಜಿಎಂನ ವಿವರಗಳು ಕಂಪನಿಯ ವೆಬ್ಸೈಟ್ <u>http://www.autoaxle.com</u>. ಎನ್.ಎಸ್.ಡಿ.ಎಲ್ <u>https://www.evoting.nsdl.com</u>, ಜ.ಎಸ್. www.bseindia.com ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಆಫ್ ಇಂಡಿಯಾ ಅಮಿಬೆದ್ <u>www.nseindia.com</u> ನಲ್ಲೂ ದೊರೆಯುತ್ತದೆ.

> ನಿರ್ದೇಶಕ ಮಂಡಳಯ ಆದೇಶದಂತೆ **ಆಟೋಮೋಚಿವ್ ಆಕ್ಸೆಲ್ಸ್ ನಿಯಮಿತ** ನ ಪರವಾಗಿ ಸಹಿ/-

ದಿನಾಂಕ : 14ನೇ ಜುಲೈ, 2022 : ಮೈಸೂರು

ದೇಬದಾಸ್ ಪಾಂಡ ಕಂಪನಿ ಕಾರ್ಯದರ್ಶಿ





ಅ.ನಂ.:917/ವ

ಅ.ನಂ.:917/ಬಿ

ವಾಸಾಸಂಇ:ಚಾನಗರ:194:2022-23

77

ನಿ.ನಂ.: ಎ2

ನಿ.ನಂ.: ಎ3

# ಬೇಕಾಗಿದ್ದಾರೆ

ವಾಣಿಜ್ಯ ಮಹಿಳಾ ಟೆಲಿಕಾಲರ್ |ರೂಂ ಮನೆ ಬಾಡಿಗೆಗೆ ಇದೆ ಬೇಕಾಗಿದಾರೆ. ಸಂಪರ್ಕಿಸಿ ಅನುಭವವಿರುವವರಿಗೆ ಆದ್ಯತೆ. ಸಂಪರ್ಕಿಸಿ

#### 7019095702

ತಕ್ಷಣ ಬೇಕಾಗಿದ್ದಾರೆ ಕರ್ನಾಟಕದತ್ತಂತ ಡೆಲಿವೆರಿ ಬಾಯ್ ಕೆಲಸಕ್ಕೆ ಹುಡುಗರು ಹಾಗೂ ಹುಡುಗಿಯರು ಬೇಕಾಗಿದ್ದಾರೆ. ವೇತನ 18,000 ರಿಂದ 20,000 ಇರುತ್ತದೆ.

#### 7899752014

ಬಾಡಿಗೆಗೆ ಇದೆ ∕ ವಾಸಕ್ಕೆ 2 ಬೆಡ್

9449016490

ಬಾಡಿಗೆಗಿದೆ ಅಂಗಡಿ ಮಳಿಗೆ ಲಾಯರ್ ಆಫೀಸ್ಗೆ ಸೂಕ್ಷ ಸಂಪರ್ಕಿಸಿ 9343441210

SITE FOR SALE 1672 30x40, East Face, 40/60. South Face. Vijayanagar 4th stage

### 8217042841

ಹೊಸ ಡ್ಯೂಪ್ಲೆಕ್ಸ್ ಮನೆ ಮಾರಾಬಕ್ಕಿದೆ 20x30 N/F ಅರವಿಂದನಗರ 3BHK 30x40 N/F ಜೆ.ಪಿ.ನಗರ 3BHK ಕೃಷ್ಣ ರಿಯಲ್ ಎಸ್ಟೇಟ್

9740757007 / 9342101952

**HOUSE FOR SALE** 20x30 G/F & 1st Floor, Muda S/F, E/Door, at J.P.Nagar 9945204848

GODOWN FOR RENT 1200 sq. ft Godown For Rent, DTS Rao nagara. 100 mtr. from Ring Road. Mysore.

9980556186

ಸ್ಟೀಟ್ಸ್ ಮತ್ತು ಡ್ರೈ ಫ್ರೂಟ್ಸ್ ವ್ಯಾಪಾರ ವಹಿವಾಟ ನಡೆಸಲು ಎಲ್ಲಾ ವ್ಯವಸ್ಥೆಯಿಂದ ಕೂಡಿದ ಸುಸಜ್ಜಿತ ಕಮರ್ಷಿಯಲ್ ಮಳಿಗೆ ಬಾಡಿಗೆಗೆ ಇದೆ. ಸ್ಥಳ: 21/ಇ, ಅಕ್ಕಮಹಾದೇವಿ ಮುಖ್ಯರಸ್ಥೆ, ಶಿವೆಣ್ಣ-ಪಾರ್ವತಿ ಕಲ್ಯಾಣಮಂಟಪದ ಎದುರು ಜೆ.ಪಿ.ನಗರ, ಮೈಸೂರು.

9448049550

### ನಗರಸಭಾ ಕಾರ್ಯಾಲಯ, ಕೊಳ್ಳೇಗಾಲ ಚಾಮರಾಜನಗರ ಜಿಲ್ಲೆ

Phone No.: 08224-252016

ಸಂಖ್ಯೆ:ಕೆಸಿಎಂಸಿ/ರಾ.ನಿ/ಕ,ಲೋ/ಪಿಆರ್/02/2022-23

Website: www.Kollegalacity.mrc.gov.in E-mail: cmckollegal@yahoo.co.in

ಸಾರ್ವಜನಿಕ ಪ್ರಕಟಣೆ

ಕರ್ನಾಟಕ ಲೋಕಾಯುಕ್ಕ ಚಾಮರಾಜನಗರ ಜಿಲ್ಲೆ. ಚಾಮರಾಜನಗರ ರವರು ಕೊಳ್ಳೇಗಾಲ ನಗರಸಭೆ ಆಸ್ತಿವಹಿಯಲ್ಲಿ ನೊಂದಣಿಯಾಗಿರುವ ನಿವೇಶನಗಳ ಬಗ್ಗೆ ಪ್ರಕರಣ ಸಂಖ್ಕೆ

08/2014 ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದು, ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ದಾಖಲೆ ಹಾಗೂ ಸ್ಥಳಗಳನ್ನು ಗುರುತಿಸಿ ಅಗತ್ಯ ದಾಖಲೆಗಳೊಂದಿಗೆ ವರದಿಸಲು ಸೂಚಿಸಿರುತ್ತಾರೆ. ಅದರಂತೆ ಕಛೇರಿ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಸದರಿರವರು ನೀಡಿರುವ ಆಸ್ತಿಗಳ ವಿವರಕ್ಕೆ ಸಂಬಂಧಪಟ್ಟ ದಾಖಲೆಗಳು ಲಭ್ಯವಿರುವುದಿಲ್ಲ. ಹಾಗೂ ಸದರಿ ಆಸ್ತಿಗಳು ಬಹುತೇಕ ಏಕ ನಿವೇಶನದ ಆಸ್ತಿಗಳಾಗಿದ್ದು, ಸ್ಥಳಗಳನ್ನು ಗುರುತಿಸಲು ಆಸಾಧ್ಯವಾಗಿರುತ್ತದೆ. ಆದುದರಿಂದ ಪ್ರಕರಣಕ್ಕೆ ಒಳಪಟ್ಟಿರುವ ಆಸ್ತಿಗಳ ದಾಖಲೆಗಳನ್ನು ಪಡೆಯದೆ ಹಾಗೂ ಸ್ಥಳಗಳನ್ನು ಗುರುತಿಸದೆ ಪ್ರಕರಣವನ್ನು ಅಂತಿಮಗೊಳಿಸಲು ಸಾಧ್ಯವಿಲ್ಲ. ಕೊಳ್ಳೇಗಾಲ ನಗರಸಭಾ ವ್ಯಾಪ್ತಿಯ ಲೋಕಾಯುಕ್ತರ ತನಿಖೆ ಒಳಪಟ್ಟಿರುವ ಆಸ್ತಿಗಳ ವಿವರಗಳನ್ನು ಈ ಕೆಳಕಂಡಂತೆ ಆಸ್ತಿಗಳ ವಿವರ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಈ ಆಸ್ತಿಗಳಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆಯೊಂದಿಗೆ 15 ದಿನಗಳ ಒಳಗಾಗಿ ನಗರಸಭೆ ಕಛೇರಿಗೆ ಅಥವಾ ಕರ್ನಾಟಕ ಲೋಕಾಯುಕ್ಕ ಜಾಮರಾಜನಗರದ ಕಾರ್ಯಾಲಯಕ್ಕೆ ಹಾಜರ್ ಪಡಿಸುವುದು ಹಾಗೂ ಸದರಿ ಆಸ್ತಿಗಳ ಸ್ಥಳಗಳನ್ನು ಗುರುತಿಸಿಕೊಡಲು ವಾರಸ್ತುದಾರರು/ಆಸ್ತಿ ಮಾಲೀಕರು ಸಹಕರಿಸಬೇಕೆಂದು ಈ ಮೂಲಕ ಕೋರಿದೆ.

		ಬಸ್ತಿ	ೀಮರ ಬಡಾವಣೆ	
ಕ್ರ. ಸಂ.	ಅಸೆಸ್ಮೆಂಟ್/ಜಂಜರ್ ನಂಬರ್ (ಬಸ್ತೀಮರ ಡಿಮ್ಯಾಂಡ್ ರಿಜಿಸರ್ ನಲ್ಲಿ ನಮೂದಾಗಿರುವಂತೆ	ನಿವೇಶನ ಸಂಖ್ಯೆ	, ವಿಸ್ತೀರ್ಣ	ಮಾಲೀಕರ ಹೆಸರು ವಿಳಾಸ
1	ಅ.ನಂ.:1014/1	-	60 * 150	ಎಂ. ಮುತ್ತು ಕೋಂ : ಮಾರಿಮುತ್ತು ನಾಡರ್
2	ಅ.ನಂ.:1017	ని.నం.: 32	20 * 40	ಸಿದ್ದಮ್ಮ ಕೋಂ : ಬಸವನಾಯಕ
3	ಅ.ನಂ.:1018 (40ಎ) ಅ.ನಂ.:1021ಎ, ಸ.ನಂ.:23/ಎ	- ని.నం.: 30ఎ	40 * 50 49 + 52/2 * 54.5+20.5	1) ಮಹಮ್ಮದ್ ರಫಿಕ್ 2) ಮಹಮ್ಮದ್ ರಿಯಾಜ್ ರೇವಣ್ಣ ಬಿನ್ : ಜಿ. ಶಿವಣ್ಣ
5	ಅ.ನಂ.:1023	- 8.80 302	61 * 33	ಎಸ್. ಸಿ.ಚಿನ್ರಚೌಡಮ
6	ಅ.ನಂ.:1025/1	ನಿ.ನಂ.: 40	0.5 ಸೆಂಟ್ಡ್	ಸಜದಾಬಿ ಕೋಂ : ಅಮಿರ್ ಬೇಗ್
7 8	ಅ.ನಂ.:1027 ಅ.ನಂ.:1037	ని.నం.: 17 & 18 ని.నం.: 34	60 * 80 29 * 40	ಎನ್. ಅರಸಶೆಟ್ಟಿ ಬಿನ್ : ಲೇ ನಂಜಶೆಟ್ಟಿ ರಾಚಮ ಮತು ಮಲೇಶ್
9	ಅ.ನಂ.:1037	-	42 * 36	ಶಿವನಂಜಮ್ಮ ಕೋಂ.: ವಿರೂಪಾಕ್ಷ
10	ಅ.ನಂ.:1047	-	64 * 60, 64 * 55 17-60 * 40, 18-60 * 40	ಮಲ್ಲೇಗೌಡ ಬಿನ್ : ಚನ್ನಮಲ್ಲೇಗೌಡ
	- 10/5/2	17,18,19,20	19-60 * 40, 20-60 * 40	ಪುಟ್ಟಬಸಮ್ಮ ಕೋಂ : ಶಿವಮಾದೇಗೌಡ
12	అ.నం.: 1065/ఎ అ.నం.:1066	-	30 * 40, 30 * 40 (35+44)/ 2* (36+25) / 2	ಅಬ್ಬರಾಂ ಬಿನ್ : ಲಚ್ಚಾರಾಂ
14	ಅ.ನಂ.:717	-	30 * 36 31 * 90	ಮಂಗಳಮ್ಮ, ವೃಷಭೇಂದ್ರ ಎ. ಪಕಾಶ್
15	ಅ.ನಂ.:758	12	40 * 60	ಎಂ. ಮಾದೇವ ಬಿನ್ : ಎಂ. ಮಾರನಾಯಕ
16 17	ಅ.ನಂ.:887 ಅ.ನಂ.:893ಎ	-	40 * 50	ರಂಗಸ್ವಾಮಿ ಬಿನ್ : ಚಿಕ್ಕರಂಗಶೆಟ್ಟಿ
	ಹಳೇ ನಂಬರ್ 8740 ಭಾಗ–1	-	45 * 58	ಪಿ.ಎಸ್. ಚಿನ್ನಸ್ವಾಮಿ ಬಿನ್ : ಪಿ.ಸಿದ್ದರಾಮಯ್ಯ
18	ಅ.ನಂ.:895 ಅ.ನಂ.:899/ಎ	ని.నం. : 01, 04 &	45 * 65 ජපා 40 * 50	ಜಿ. ವಿ. ಪರಶಿವಮೂರ್ತಿ ರತ್ನಮ್ಮ ಕೋಂ : ವಿ. ಶಂಕರ್
20	ಅ.ನಂ.:900/ಎ	05	30 * 40	ವೆಂಕಟೇಶ್ ಬಿನ್ : ಸುಬ್ಬಯ್ಯ
21	ಅ.ನಂ.:908	ನಿ.ನಂ.: 37	40 * 29	ಹೆಚ್. ಎನ್. ಕಾಳೇಗೌಡ
22	ಅ.ನಂ.:911/ಎ ಅ.ನಂ.:912/I	8	40 * 60 30 * 40	ಗೋವಿಂದ ಬಿನ್ : ಮಾದಶೆಟ್ಪಿ ಜಿ. ಸುಬ್ಲಣ
24	అ.నం.:913/1	-	-	ಕೆ. ಉಮೇಶ್
25 26	ಅ.ನಂ.:916/ಎ1 ಅ.ನಂ.:916/ಎ2	<u> </u>	25 * 72 25 * 72	ಎಸ್.ಬಸವರಾಜು ಬಿನ್ : ಲೇ ಸಿದ್ದಶೆಟ್ಟಿ ಸಂಗಶೆಟಿ ಬಿನ್: ಲೇ ಸಿದ್ದಶೆಟಿ
27	ಅ.ನಂ.:923/ಎ	-	15 * 18	ಮಹದೇವ ಬಿನ್: ತಿಪ್ಪೂರಯ್ಯ
28	ಅ.ನಂ.:924/1 ಹಳೆ ನಂ. 628 ಅ.ನಂ.:926/ಬಿ	_	38 * 58	ತೇಜಶ್ರೀ ಕೋಂ : ಗೋವಿಂದರಾಜು ಮಹದೇವ ಶೆಟಿ ಬಿನ್: ಸುಬ್ರಶೆಟ್ಟಿ
30	ಅ.ನಂ.:930/ಎ ಸ.ನಂ.112/1	ನಿ.ನಂ.: 1–12	23900 ಅಡಿಗಳು	ಸಿ.ಎಲ್.ರಾಮಸಂಜೀವಯ್ಯ ಬಿನ್: ಸಿ.ಲಕ್ಷ್ಮಯ್ಯಶೆಟ್ಟಿ
31	ಅ.ನಂ.:931/ಎ ಸ.ನಂ.19/1 ಅ.ನಂ.:932/ಎ	-   -	50 * 100 40 * 60	ಅಬ್ಬರಾಂ ಬಿನ್ : ಲಚ್ಚಾರಾಂ ಬಸವೇಗೌಡ ಬಿನ್ : ನಂಜೇಗೌಡ
33	ಅ.ನಂ.:938	15	40 * 33+35/2	ಮಂಜು ಬಿನ್: ಬಸಪ್ಪ
34	ಅ.ನಂ.:939 ಹಳೆ ನಂ.10/ಎ	_	25 * 30	ಲಿಂಗರಾಜು ಬಿನ್ : ಲಿಂಗಯ್ಯ
35	ಅ.ನಂ.:941	_	35 * 60	ಕಾಂತರಾಜು ಬಿನ್: ಲೇ ಪುಟ್ಟಸ್ವಾಮಪ್ಪ
36	ಅ.ನಂ.:942	02, 05, 03, 04, 18, 36	24 * 58 ತಲಾ 60 * 30	1) ಬಿ.ಪಿ.ಶಿವಪ್ಪ ಬಿನ್ : ಬಡಪ್ರಭುವಯ್ಯ 2) ಎ.ವಿ.ಲಕಿ ದೇವಿ ಕೋಂ: ಎ.ಆರ್.ವಿಜೇಂದಕುಮಾರ್
37	ಅ.ನಂ.:944	05 -	30 * 40 40* 40	ಜಿ. ಸುಬ್ಬಣ್ಣ
38	ಅ.ನಂ.:945	-	30 * 40	ನಾಗಮ್ಮ ಕೋಂ: ವೀರಭದ್ರಪ್ಪ
39	ಅ.ನಂ.:945/1 ಸ.ನಂ.40	-	0.05 ಸೆಂಟ್ಸ್	ಸೈಯದ್ ಅಬ್ದುಲ್ ಸಾಹೇಬ್
40	ಅ.ನಂ.:947	_	39.5 * 92	1) ಎಲ್ ಸಿದ್ವಯ್ಯ ಬಿನ್ : ಲಿಂಗಯ್ಯ 2) ಮಲ್ಲೇಗೌಡ ಬಿನ್ ; ಚನ್ನಮಲ್ಲ
41	అ.నం.:952/ఎ	-	38 * 52	ಪಿ. ಸುಮಿತ್ರ
42	ಅ.ನಂ.:960/1	ನಿ.ನಂ.: 1	81+95/2 * 63+60/2	ಎಸ್. ಭಾಗ್ಯಲಕ್ಷ್ಮಿ
43	ಅ.ನಂ.:963/1	ನಿ.ನಂ.: 21	40 * 50	ಎಂ. ವಿಶ್ವನಾಥಪ್ಪ
44	ಅ.ನಂ.:968	-	50 * 38	ಕೋಕಿಲ ಕೋಂ: ಕೆ.ಜಿ.ವಾಸು
45	ಅ.ನಂ.:972	-	110 * 50	ಕೆ. ಶಿವಲಿಂಗಯ್ಯ ಬಿನ್: ಲೇ. ಲಿಂಗೇಗೌಡ
46	ಅ.ನಂ.:976	-	30 * 40	ಲಿಂಗಮಣಿ ಕೋಂ: ಲೇ. ಬಸವಣ್ಣ
47	ಅ.ನಂ.:982	_	_	ಕೊಮ್ಮೇಗೌಡ ಬಿನ್: ಮಾದೇಗೌಡ
48	ಅ.ನಂ.:537	ನಿ.ನಂ. : 2	50 * 90	ಉಮಾ ಕೋಂ: ನಾಗರಾಜು
49	ಅ.ನಂ.:554ಎ	-	-	ಟಿ. ನಂಜಪ್ಪ ಎಂ.ನಂಜುಂಡ
50	ಅ.ನಂ.:563	-	-	ಅಬ್ದುಲ್ ಜಬ್ಬಾರ್ ಬಿನ್: ಅಹ್ಮದ್ ಸಾಹೇಬ್
51	ಅ.ನಂ.:566/l	-	30 * 34.5 ರ ಪೈಕಿ 20 *15	ಜೆ.ಮಹದೇವ ಬಿನ್: ಸಿದ್ದಯ್ಯ @ ಬಲವೇಂದ್ರ
52	ಅ.ನಂ.:570	11	42 * 36	ಎನ್. ನಟರಾಜಪ್ಪ
ಲಿಂಗಣಾಪರ ಬಡಾವಣೆ 53 ಜ. ಸಂ.7054 ರಿ. ಸಂ.26 10434.0 ಕಿ. 534.58.0 ಶಿವಲಸವಯ ಬಿಡ್ - ಮಾರಯ				
54	ಅ.ನಂ.:795/l	ని.నం.26	10+34/2 * 53+58/2	ಸಿದ್ದಬಸವಯ್ಯ ಬಿನ್ : ಮಾದಯ್ಯ
55	అ.నం.:798/ఎ	ని.నం.: 2	30 * 40	ಶಿವಮೂರ್ತಿ ಬಿನ್: ಜಡೇಮಾದಪ್ಪ
56	ಅ.ನಂ.:826/ಎ	-	40 * 30 40 * 60	ಎಸ್.ಎನ್.ಶೇಷಕುಮಾರ್ ಬಿನ್: ಎಸ್.ಎಂ.ನಾಗರಾಜಶೆಟ್ಟಿ
57	ಅ.ನಂ.:826/ಎ	04 ಸೈಟು	40 * 50 40 * 50	ಕೆಂಪೇಗೌಡ ಬಿನ್ : ಕರುಗೇಗೌಡ
58	ಅ.ನಂ.:829/ಎ	ನಿ.ನಂ.55	30 * 40	ಆರ್.ಮಟ್ಟಬಸವಿ ಬಿನ್:ಬಸವಯ್ಯ ಕೆಂಪೇಗೌಡ ಬಿನ್: ಕರಗೇಗೌಡ
59	అ.నం.:830/ఎ అ.నం.:832/ఎ	ನಿ.ನಂ.17	30 * 80 40 * 50	ಕೆಂಪೇಗೌಡ ಬಿನ್: ಕರಗೇಗೌಡ
60	ಅ.ನಂ.:833/ಎ	17	-	ಮುರಳೀಧರ್ ಬಿನ್: ದಶರಥ ರಾಮಶೆಟ್ಟಿ
61	ಅ.ನಂ.:835/ಎ		40 * 50	ಪಿ.ಮಹೇಶ್ ಬಿನ್: ಲೇ. ಮಟ್ಟಸ್ರಾಮಿ
62	ಅ.ನಂ.:837	1	_	ಸಿ.ಗಂಗಾಧರ್ ಸ್ವಾಮಿ ಬಿನ್ : ಭುಜಂಗಪ್ಪ ವೀರಭದ್ರಸ್ವಾಮಿ
63	ಅ.ನಂ.:840/ಎ	ని.నం. 1 & 2	30 * 35.5 30 * 34+38.5/2	ಜಮೀಲ್ ಅಹಮ್ಮದ್
64	ಅ.ನಂ.:842/ಎ	-	36 * 114	ಮಹದೇವಪ್ಪ ಬಿನ್: ಗುರುಬಸಪ್ಪ
65		1	ವಿಸ್ತೀರ್ಣ ಕ್ರಮವಾಗಿ	50 50
	ಅ.ನಂ.:845/1	ని.నం. 36, 38	30*47.5+46.5/2 30*47.5+48.5/2	ಎಸ್.ಲತಾಕುಮಾರಿ ಕೋಂ: ಕೆ.ರಾಮಸ್ವಾಮಿ
66	అ.నం.:849/ఎ	ನಿ.ನಂ.20	30 * 35	ನಾಗರಾಜ ಬಿನ್: ಲಿಂಗಶೆಟ್ಟಿ
67	ಅ.ನಂ.:851/l	48,49	30 * 24+25/2	ಎಸ್.ಲತಾಕುಮಾರಿ ಕೋಂ: ಕೆ.ರಾಮಸ್ವಾಮಿ
68	అ.నం.:856/ఎ	ని.నం.: 21	30 * 35	ಕೆ. ನಾಗರಾಜು ಬಿನ್: ಕಾಡಶೆಟ್ಟಿ
69	_	ನಿ.ನಂ.2 – 12	-	1) ಮೈಲಾರಿ ಗೌಡ ಬಿನ್: ಅಯ್ಯಪ್ಪಗೌಡ 2) ಜಮೀರ್ ಅಹಮದ್ ಬಿನ್: ನಜೀರ್ ಅಹಮದ್
70	ಅ.ನಂ.:870/ಎ	ನಿ.ನಂ.: 2	30 * 50	ಎಂ. ಬಸವರಾಜು, ರಾಜಮ್ಮ
71	ಅ.ನಂ.:877 ಸ.ನಂ. 672/ಎ	ని.నం.: 10, 38	-	ಟಿ.ಎಸ್.ಶಶಿಕಲಾ ಕೋಂ: ವಿ.ಕೃಷ್ಣಮೂರ್ತಿ
72	ಅ.ನಂ.:889/ಎ	-	30 * 40	ಜಿ.ಚಿನ್ನಸ್ವಾಮಿ ಬಿನ್: ಎಸ್.ಗುರುಸ್ವಾಮಿ ನಾಡರ್
73	ಅ.ನಂ.:891/ಎ	40	30 * 40	ಎಂ. ನಾಗರಾಜು ಬಿನ್: ಲೇಟ್ ಎಸ್. ಮಾದಪ್ಪ
74	ಅ.ನಂ.:891/ಎ	_	ವಿಸೀರ್ಣ 25/2+40/2 *	ಚಿ. ಚಿನ್ನಸ್ವಾಮಿ ಬಿನ್: ಎಸ್. ಗುರುಸ್ವಾಮಿ ನಾಡರ್
75	ಅ.ನಂ.:917	ని.నం.: 16	251/2+40/2 30 * 46+48/2	ಬಿ.ಕೆ.ಗಾಯತ್ರಿ ಕೋಂ: ಬಿ. ಎ.ಕಾಶಿನಾಥ್
76	©.⊼0.:917 ™ ⊼0:917/⊃	ನಿ.ನಂ.: 10		ಎನ್ ರಂಗಾಮಿ ಬಿನ್. ಮುತ್ತಶೆಟಿಯಾರ್

ಸಹಿ/- ಪೌರಾಯುಕ್ತರು, ನಗರಸಭೆ, ಕೊಳ್ಳೇಗಾಲ.

ಎನ್.ರಂಗಸ್ವಾಮಿ ಬಿನ್: ಮುತ್ತುಶೆಟ್ಟಿಯಾರ್

ಮಾದಮ್ಮ ಕೋಂ.: ಎನ್.ರಂಗಸ್ವಾಮಿ